

## ಯಾಕೆ ಪ್ರಶ್ನೆ ಹೇಳೀಕು?

ಮಕ್ಕಳು ವಿಷಯಗಳನ್ನು ಅಧ್ಯೇಸಿಕೊಳ್ಳಲು ವಿಧಾನವೂ ಉತ್ತಮಗೊಳ್ಳುತ್ತದೆ. ಮಕ್ಕಳು ತರಗತಿಯಲ್ಲಿ ಪಾರವನ್ನು ಗಮನಿಸಿಟ್ಟು ಕೇಳುತ್ತಾರೆ. ಮನಸ್ಸಿಟ್ಟು ಕೇಳುವುದರಿಂದ ವಿಷಯದ ಗೃಹಿಕೆಯೂ ಚಿನ್ನಾಗಿ ಅಗುತ್ತದೆ. ಈ ರೀತಿ ಕೇಳಿ ಸ್ವಷ್ಟವಾಗಿ ವಿಷಯಗಳನ್ನು ತಿಳಿದುಕೊಂಡಾಗ ಅದು ಬಹುಶಾಲ ನೇನಿಸಿಲ್ಲಿ ಉಳಿಯುತ್ತದೆ. ಮಕ್ಕಳಲ್ಲಿ ಒಂದು ಬಗೆಯು ಆತ್ಮವಿಶ್ವಾಸ ಬೇಕಿಯುತ್ತದೆ. ಮಕ್ಕಳಲ್ಲಿ ವಿಷಯವನ್ನು ಮುಕ್ತವಾಗಿ ಚರ್ಚಿಸುವ ದ್ವಿಯು ಬೇಕಿಯುತ್ತದೆ. ಎಲ್ಲರ ಎದುರು ಎಷ್ಟು ನಿಂತ ಮಾತನಾಡಬೇಕಾದಾಗ ಮಕ್ಕಳು ತಮ್ಮ ಭಾಷೆಯ ಬಗ್ಗೆಯೂ ಗಮನ ವಹಿಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮಕ್ಕಳು ಭಾಷೆಯ ಮೇಲೆ ಪ್ರಕ್ರಿಯೆಯನ್ನು ಸಾಧಿಸುತ್ತಾರೆ. ಮಕ್ಕಳಲ್ಲಿ ನಾಯಕತ್ವದ ಗುಣ ಬೇಕಿಯುವಲ್ಲಿಯೂ ಇದು ಸಹಕಾರಿ ಮಕ್ಕಳಲ್ಲಿ ಸಂಪನಕ ಕೌಶಲವು ಉತ್ತಮಗೊಳ್ಳುತ್ತದೆ.

ಹೀಗೆ ಎಲ್ಲ ವಿಷಯಗಳನ್ನು ಕೇಳಿ ತಿಳಿದುಕೊಳ್ಳಲು ಪ್ರಕ್ರಿಯೆಯಲ್ಲಿ ಮಕ್ಕಳು ಹೊಸದನ್ನು ಕಂಡುಹಿಡಿಯುವುದರ ಬಗ್ಗೆ ಖಿಂತ ಮಾಡಲು ಪೂರಂಭಿಸುತ್ತಾರೆ. ಮುಂದೆ ವಿವಿಧ ವಿಷಯಗಳ ಸಂಕೋಧನೆ ಹಾಗೂ ಅಭಿವೃದ್ಧಿ ವಿಭಾಗದಲ್ಲಿ ಅಸ್ತ್ರಿ ಬೇಕಿಸಿಕೊಳ್ಳಬಹುದು.

ತಮ್ಮ ಮುಂದಿನ ಜೀವನದಲ್ಲಿಯೂ ಮಕ್ಕಳು ಸಭೆ ಸಮಾಂಭಗಳಲ್ಲಿ ಯಾವ ಹಿಂಜರಿಕೆಯಿಲ್ಲದೆ ಹೇಡಿಕೆಯ ಮೇಲೆ ನಿಂತ ತಮ್ಮ ನಿಲುವನ್ನು ಹಾಗೂ ಅಭಿವೃದ್ಧಿಗಳನ್ನು ಸ್ವಷ್ಟವಾಗಿ ವ್ಯಕ್ತಪಡಿಸುವ ಕೌಶಲವನ್ನು ಬೇಕಿಸಿಕೊಳ್ಳುತ್ತಾರೆ. ಹೀಗೆ ಈ ಪ್ರಶ್ನೆ ಕೇಳಲವ ಅಭಾವವು ಮಕ್ಕಳ ಸರ್ವಕೋಮುಖಿ ಬೇಕಿರಿಗೆ ಖಂಡಿತಾ ಸಹಾಯ ಮಾಡುತ್ತದೆ. ಆದ್ದರಿಂದ ಹೇಳಿಕೆ ಹಾಗೂ ತಿಕ್ಕಿಕರೆ ಇಂತಹ ಪ್ರಯತ್ನ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಖಂಡಿತಾ ಕಾರಣವಾಗಿಬಲ್ಲದು.

ಕರೆದು ವಿವರಿಸುತ್ತೇ ಸಂಬಂಧಿಸಿದಂತೆ ಏನಾದರೂ ಮಾತನಾಡಿ ಎಂದು ಕೇಳಿದರೂ ಯಾರೋಭಿರೂ ಬಾಯಿ ತರೆಯಲೇ ಇಲ್ಲ.

ನಿಜ, ಅದು ಅಲ್ಲಿದ್ದ ಆ ವಿದ್ಯಾರ್ಥಿಗಳ ಸಮ್ಮೇ ಮಾತ್ರವಲ್ಲ, ನಮ್ಮಲ್ಲಿ ಬಹಳಷ್ಟು ಜನರ ಸಮ್ಮೇ! ತರಾತಿಯಲ್ಲಿ ಅಥವಾ ಸಫೇಳಿಲ್ಲಿ ಎಲ್ಲರ ಮುಂದೆ ಎಷ್ಟು ನಿಂತ ಮಾತನಾಡಲು ಬಹಳಷ್ಟು ಜನರು ಹಿಂಜರಿಯುತ್ತಾರೆ. ಆ ರೀತಿಯ ಹಿಂಜರಿಕೆಗೆ ಕಾರಣಗಳು ಅನೇಕ. ‘ಆ ರೀತಿಯ ಪ್ರಶ್ನೆಯನ್ನು ತಾನು ಕೇಳಿದರೆ ಉಳಿದವರು ಏನೆಂದು ಕೊಳ್ಳುತ್ತಾರೋ ಎನ್ನೋ.. ತಾನು ಕೇಳಿಬೇಕಿಂದಿರುವ ಪ್ರಶ್ನೆ ತೀರ ಕ್ಷುಲ್ಲ ಕೂಡಾದ್ದು ಎಂದೇನೀಡರೇ? ತಾನು ಪ್ರಶ್ನೆ ಕೇಳುವಾಗ ಪದಗಳ ಒಳಕೆ ಸರಿಯಾಗದೆ ತಡವಾಗಿ ಉಳಿದವರು ನಗುವಂತಾದರೆ?, ಒಂದು ವೇಳೆ ಪ್ರಶ್ನೆ ಕೇಳಿದ್ದಕ್ಕೆ ಉಪನ್ಯಾಸಕರು ಬ್ಯಾಂಡು ಬಿಟ್ಟರೆ? ಭೇಳಿ, ಇವರಿಗೆ ಇಷ್ಟ್ವಾ ಅರ್ಥವಾಗಿಲ್ಲ, ಎಂದು ಇತರರು ತಿಳಿದರೇ? ಈ ರೀತಿಯ ಅಲೋಚನೆಗಳು ಒಂದು ಬಹಳಷ್ಟು ವಿದ್ಯಾರ್ಥಿಗಳು ಶ್ರೀಕರು ಪಾರ ಮಾಡುವಾಗ ವಿವರಿಸುತ್ತಾರೆ. ಈ ರೀತಿಯ ಅಲೋಚನೆಗಳು ಮನದಲ್ಲಿ ಉಂಟಾಗಿ ವಿವರಿಸಿದರೂ ಹಾಗೆಯೇ ಸುಮ್ಮಾನಗುತ್ತಾರೆ.

ಇನ್ನು ಕೇಲವರಿಗೆ ತರಗತಿಗಳಲ್ಲಿ ಶಿಕ್ಷಕರು ಬೋಧಿಸಿದ ಪಾಠಗಳೇ ಸಂಬಂಧಿಸಿದಂತೆ ಕೇಲವು ಅನುಮಾನಗಳಿಂದರೂ ದ್ವೀಯ ಸಾಲದೆ ಅದನ್ನು ಕೇಳುವ ಗೋಂಗೆಗೇ ಹೋಗುವುದಿಲ್ಲ. ಮನಸೆಗೆ ತೆರಳಿದ ನಂತರ ಅಪ್ಪ ಅಧ್ಯಾತ್ಮ ಅಪ್ಪುನ ಬಳಿಯೇ ಅಧ್ಯಾತ್ಮ ಅರ್ಥವಾ ಹಿರಿಯ ವಿದ್ಯಾರ್ಥಿಗಳ ಬಳಿಯೇ ಕೇಳಿ ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಾರೆ. ಈ ಹಿಂಜರಿಕೆಯ ಸ್ವಭಾವದಿಂದಾಗಿ

ತರಗತಿಯಲ್ಲಿ ಕೇಳಿಕೊಂಡ ವಿವರಿಸುತ್ತಾರೆ ಬಗ್ಗೆ ತಮಗೆ ಇರುಂಹುದಾದ ವಿವರಿಸುತ್ತಾರೆ ಭಿನ್ನಾಭಿಪ್ರಾಯವನ್ನು ಅಲ್ಲಿ ತಿಳಿದೆ ವಿವರಿಸುತ್ತಾರೆ ಬಗ್ಗೆ ಸ್ವಷ್ಟತೆಯನ್ನು ಪಡೆಯುತ್ತಾರೆ ಹಾಗೆಯೇ ಶಾಲೆಯಿಂದ ಹಿಂಡಿರುಗುತ್ತಾರೆ. ಇದು ಖಂಡಿತಾ ಬೇಕೆಯ ಅಭ್ಯಾಸವಲ್ಲ, ಇದು ವಿದ್ಯಾರ್ಥಿಗಳು ವಿವರಿಸುತ್ತಾರೆ ಮನನ ಮಾಡಿಕೊಳ್ಳುವ ಪ್ರತ್ಯೇಕಿಯೆಯಲ್ಲಿ ತೊಡಕನ್ನು ಉಂಟುಮಾಡುತ್ತದೆ. ಸರಿಯಾಗಿ ಅಧ್ಯೇಸಿಕೊಳ್ಳದ ಹಾಗೂ ಸ್ವಷ್ಟತೆಯಲ್ಲದ ವಿವರಿಸುತ್ತಾರೆ ನೆನೆನಿಸಲ್ಲಿದ್ದವುದು ಕೂಡ ಕರಿಕೆ. ಅಲ್ಲದೆ ಒಂದಿಟ್ಟು ಜನರ ಎದುರು ನಿಂತು ಬಿಬ್ರೇ ಮಾತನಾಡಲು ಹಿಂಜರಿಯುವ ಇವರ ಸ್ವಭಾವವು ಮುಂದೆಯೂ ಹೀಗೆಯೇ ಬೇಕಿಯುತ್ತದೆ. ಅವರು ತಮ್ಮ ಮುಂದಿನ ಜೀವನದಲ್ಲಿಯೂ ನಾಲ್ಕು ಜನರ ಮುಂದೆ ತಮ್ಮ ಅಭಿಪ್ರಾಯವನ್ನು ಹಾಗೂ ನಿಲುವನ್ನು ಸ್ವಷ್ಟವಾಗಿ ನಿರ್ವಹಿಸಿಕೊಳ್ಳಲು ಅಸಮರ್ಥರಾಗುತ್ತಾರೆ. ಇದು ಅವರ ಪ್ರಶ್ನೆತ್ತುವು ಸುಂದರವಾಗಿ ರೂಪಗೊಳಿಸಲು ಅಡ್ಡಿಯಾಗುತ್ತದೆ. ಕೇಲವೇಮೈ ಇದರಿಂದಾಗಿ ಜೀವನದಲ್ಲಿ ಸಿನಿವ ಒಳ್ಳೆಯ ಅವಕಾಶಗಳಿಂದಲೂ ಅವರು ವಿಳಿಕರಾಗಬಹುದು.

ಹಾಗಾದರೆ ಇಂತಹ ಸಮಸ್ಯೆಯನ್ನು ಸರಿಪಡಿಸುವುದು ಹೇಗೆ? ಪ್ರತಿಯೊಬ್ಬರೂ ತಮ್ಮ ಅಂತರಂಗದ ಈ ಭಯ ಅಥವಾ ಹಿಂಜರಿಯನ್ನು ತೊರೆದು ಎಲ್ಲರ ಎದುರು ಮುಕ್ತವಾಗಿ ಮಾತನಾಡುವ ಅಭ್ಯಾಸವನ್ನು ರಿಂಡಿಕೊಳ್ಳಬೇಕು. ಇದು ಪ್ರಶ್ನೆಯ ಸರ್ವತೋಮುಖಿ ಬೇಕಿರಿಗೆ ಬಹಳವೇ ಮಂಬಿ. ಆದರೆ ಇದು ದಿಘೀರ್ ಎಂದು ಆಗುವ ಕೆಲಸವಲ್ಲ, ಎಳವೆಯಲ್ಲಿಯೇ ಹೈಂಡರ್ ಕರು ಮುಕ್ತಳಿನ ಈ ಬಗೆಯು ಹಿಂಜರಿಕೆಯನ್ನು ತೆಗೆದು ಹಾಕಲು ಪ್ರಯತ್ನಿಸಿದರೆ ಮುಂದೆ ಇದು ಸಮಸ್ಯೆಯಾಗಲಾರದೇನೋ. ಹೈಂಡರ್ ಕರು ಬೆಳ್ಳಿಂದಿನಲ್ಲೇ ಮುಕ್ತಳಿಗೆ ತರಗತಿಗಳಲ್ಲಿ ಪ್ರಶ್ನೆ ಕೇಳುವ ಅಭ್ಯಾಸವನ್ನು ಬೇಕಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರೂ ಕೈ ಜೋಡಿಸಬೇಕು. ಶಾಲೆಯಿಂದ ಹಿಂಡಿರಿದು ಮುಕ್ತಳಿಗೆ ‘ಇವತ್ತು ಶಾಲೆಯಲ್ಲಿ ಏನು ಪಾರ ಮಾಡಿದರು ಎಂದು ಕೇಳುವುದರ ಜೊಗೆಗೇ, ಇವತ್ತು ನಿನೆನ್ನ ಶಿಕ್ಷಕರಿಗೆ ಯಾವುದಾದರೂ ಪ್ರಶ್ನೆಯನ್ನು ಕೇಳಿದ್ದೂ..’ ಎಂಬುದನ್ನೂ ಕೇಳುವ ಅಭ್ಯಾಸವನ್ನು ಹೈಂಡರ್ ಕರು ಬೆಳ್ಳಿಸಿಕೊಳ್ಳಬೇಕು. ಮುಕ್ತಳಿಗೆ ಮನೆಯಲ್ಲಿ ಪಾರ ಹೇಳಿಕೊಂಡ ಸಂದರ್ಭದಲ್ಲಿ ಅವರು ಪ್ರಶ್ನೆಗಳನ್ನು ಕೇಳಿದರೆ ಅವರನ್ನು ಗದರಿಸಬಾರದು, ಬಡಲಿಗೆ ಸಾವಧನವಾಗಿ ಉತ್ತರಿಸಬೇಕು. ‘ಈ ಪ್ರಶ್ನೆಯನ್ನು ನಿಮ್ಮ ಶಿಕ್ಷಕರಲ್ಲಿಯೂ ತರಗತಿಯಲ್ಲಿ ಕೇಳು ಹಾಗೂ ಅವರು ಕೊಡುವ ಉತ್ತರವನ್ನು ಗಮನಿಸಿ ತಿಳಿದುಕೊ’ ಎಂದು ಮುಕ್ತಳನ್ನು ಹುರಿದುಬಿಸಬೇಕು. ಅಂತೆಯೇ ಮುಕ್ತಳನ್ನು ಅವಕಾಶ ಸಿಕ್ಕಾಗಳೆಲ್ಲ ಭಾಷಣ ಸ್ಥಫ್ರೇ ಹಾಗೂ ಚರ್ಚಾ ಸ್ಥಫ್ರೇಗಳಲ್ಲಿ ಭಾಗವಹಿಸಲು ಸದಾ ಪ್ರತ್ಯೇತಾಂಹಿಸಬೇಕು. ■

